

## 2.17 ನಿಬಂಧಿತ ನಿಶ್ಚಯಸಮೀಕರಣಗಳು:

ನಾವೀಗಾಗಲೇ ಪಾಠ 2.3 ರಲ್ಲಿ ನಿಶ್ಚಯಸಮೀಕರಣಗಳ ಬಗ್ಗೆ ಕಲಿತಿದ್ದೇವೆ.

$x, y, z$  ಯಾವುದೇ ಬೆಲೆಗಳಿಗೆ ಕೆಳಗಿನ ಹೇಳಿಕೆಯನ್ನು ಪರೀಕ್ಷಿಸಬಹುದು.

$$(x+y)(x+z) = x(x+z) + y(x+z) = x^2 + xz + xy + yz = x^2 + x(y+z) + yz$$

ಮೇಲಿನ ಸಮೀಕರಣದಲ್ಲಿ  $x, y, z$  ಗಳಿಗೆ ಸೂಕ್ತ ಬೆಲೆಗಳನ್ನು ಆದೇಶಿಸಿ, ಕೆಳಗಿನ ಸಮೀಕರಣಗಳನ್ನು ಪಡೆಯಬಹುದು.

| ನಂ. | ಸೂತ್ರ                                     | ವಿಸ್ತರಣೆ                               |
|-----|---|--|
| 1   | $(a+b)^2$                                 | $a^2 + b^2 + 2ab$                      |
| 2   | $(a-b)^2$                                 | $a^2 + b^2 - 2ab$                      |
| 3   | $(a+b)(a-b)$                              | $a^2 - b^2$                            |
| 4   | $(a+b+c)^2$                               | $a^2 + b^2 + c^2 + 2ab + 2bc + 2ca$    |
| 5   | $(x+a)(x+b)(x+c)$                         | $x^3 + x^2(a+b+c) + x(ab+bc+ca) + abc$ |
| 6   | $(a+b)^3$                                 | $a^3 + b^3 + 3ab(a+b)$                 |
| 7   | $(a-b)^3$                                 | $a^3 - b^3 - 3ab(a-b)$                 |
| 8   | $(a+b)(a^2 + b^2 - ab)$                   | $a^3 + b^3$                            |
| 9   | $(a-b)(a^2 + b^2 + ab)$                   | $a^3 - b^3$                            |
| 10  | $(a+b+c)(a^2 + b^2 + c^2 - ab - bc - ac)$ | $a^3 + b^3 + c^3 - 3abc$               |

**2.17 ಸಮಸ್ಯೆ 1:**  $a+b+c = 0$  ಆದರೆ  $a^3+b^3+c^3=3abc$  ಎಂದು ಸಾಧಿಸಿ.

ಪರಿಹಾರ:

$a+b+c = 0$  ಆದ್ದರಿಂದ  $a+b = -c$

| ನಂ. | ಹಂತ                       | ವಿವರಣೆ                          |
|-----|---------------------------|---------------------------------|
| 1   | $(a+b)^3 = (-c)^3$        | ಎರಡೂ ಭಾಗವನ್ನು ಪೊಣಂಫೂಗೊಳಿಸಿ.     |
| 2   | $a^3+b^3+3ab(a+b) = -c^3$ | ಸೂತ್ರ                           |
| 3   | $a^3+b^3+3ab(-c) = -c^3$  | $a+b = -c$                      |
| 4   | $a^3+b^3-3abc = -c^3$     | $abc$ ಯನ್ನು ಸಾಮಾನ್ಯ ಭೇದ ಮಾಡಿದೆ. |
| 5   | $a^3+b^3+c^3=3abc$        | ಪಕ್ಕಾಂತರಿಸಿ                     |

ಮೇಲಿನ ಉದಾಹರಣೆಯಲ್ಲಿ  $a+b+c = 0$  ನಿಬಂಧನೆಗೊಳಿಸಬೇಕು ಸಮೀಕರಣವನ್ನು ಸಂಕ್ಷೇಪಿಸಿದೆ.

ವ್ಯಾಖ್ಯೆ:

ಕೊಟ್ಟಿರುವ ನಿಬಂಧನೆಗಳಿಗೆ ಅನುಸಾರವಾಗಿ, ಚರಾಕ್ತರದ ಬೆಲೆಗಳಿಗೆ ನಿಜವಾಗಿರುವ ಹೇಳಿಕೆಗಳನ್ನು “ನಿಬಂಧಿತ ನಿಶ್ಚಯಸಮೀಕರಣ” ಗಳಿನ್ನುವರು.

**2.17 ಸಮಸ್ಯೆ 2:**  $a+b+c = 0$  ಆದರೆ  $\frac{a^2}{bc} + \frac{b^2}{ca} + \frac{c^2}{ab} = 3$  ಎಂದು ಸಾಧಿಸಿ. \*

**ಪರಿಹಾರ:**

ಈಗ ನಾವು ಸಮೀಕರಣದ ಎಡಭಾಗವನ್ನು ಸುಲಭೀಕರಿಸಿ,  $\frac{3x}{x} (=3)$  ರೂಪಕ್ಕೆ ತರಬೇಕು.

$$a+b+c = 0 \text{ ಆದ್ದರಿಂದ } a = -b-c, b = -a-c, c = -a-b$$

| ನಂ. | ಹಂತ  | ವಿವರಣೆ  |
|-----|--|---|
|     | ಎಡಭಾಗ $= \frac{a^2}{bc} + \frac{b^2}{ca} + \frac{c^2}{ab}$ |   |
| 1   | $= \frac{a^3}{abc} + \frac{b^3}{bca} + \frac{c^3}{cab}$    | ಕೊಟ್ಟಿ ಪ್ರತಿ ಪದದ, ಅಂಶ ಮತ್ತು ಭೇದಗಳನ್ನು ಕ್ರಮವಾಗಿ $a, b, c$ ಯಿಂದ ಗುಣಿಸಿ. |
| 2   | $= \frac{a^3 + b^3 + c^3}{abc}$                            | $abc$ ಯನ್ನು ಸಾಮಾನ್ಯ ಭೇದ ಮಾಡಿದೆ.                                       |
| 3   | $= \frac{a^3 + b^3 + (-a-b)^3}{abc}$                       | $c = -a-b$  |
| 4   | $= \frac{a^3 + b^3 - (a+b)^3}{abc}$                        | - ಹೊರಗೆ   |
| 5   | $= \frac{a^3 + b^3 - [a^3 + b^3 + 3ab(a+b)]}{abc}$         | ಸೂತ್ರ $(a+b)^3 = a^3 + b^3 + 3ab(a+b)$                                |
| 6   | $= \frac{-3ab(a+b)}{abc}$                                  | ಸಂಕೇತಿಸಿ  |
| 7   | $= \frac{-3ab(-c)}{abc}$                                   | $a+b = -c$  |
| 8   | $= \frac{3abc}{abc} = 3$                                   |   |

**2.17 ಸಮಸ್ಯೆ 2:**  $a+b+c = 2S$  ಆದರೆ,  $\frac{(a^2 + b^2 - c^2 + 2ab)}{(a^2 - b^2 + c^2 + 2ac)} = \frac{(S-c)}{(S-b)}$  ಎಂದು ಸಾಧಿಸಿ.

**ಪರಿಹಾರ:**

ಮೊದಲು ಎಡಭಾಗದ ಅಂಶವನ್ನು ತೇಗೆದುಕೊಳ್ಳುವಾ.

| ನಂ. | ಹಂತ                                 | ವಿವರಣೆ   |
|-----|-------------------------------------|--|
| 1   | $a^2 + b^2 - c^2 + 2ab$             | ದತ್ತ ಅಂಶ.  |
| 2   | $= (a^2 + b^2 + 2ab) - c^2$         | ಪದಗಳ ಮನಜೋರಿಡಣೆ.  |
| 3   | $= (a+b)^2 - c^2$                   | ಇದು $x^2 - y^2 = (x+y)(x-y)$ ರೂಪದಲ್ಲಿದೆ $x = a+b, y = c$       |
| 4   | $= \{ (a+b) + c \} \{ (a+b) - c \}$ |  |
| 5   | $= 2S(2S-2c)$                       | $a+b+c = 2S$ ಎಂದು ಕೊಟ್ಟಿದೆ.ಆದ್ದರಿಂದ $a+b-c = a+b+c-2c = 2S-2c$ |
| 6   | $a^2 - b^2 + c^2 + 2ac = 2S(2S-2b)$ | ಮೇಲಿನ ಹಂತಗಳಂತೆ ಮುಂದುವರಿಸಿ ಸಮಸ್ಯೆಯ ಪದದ ಭೇದವನ್ನು ಸುಲಭೀಕರಿಸಿದೆ    |

$$\begin{aligned}\therefore \text{ಎಡಭಾಗ} &= \frac{(a^2 + b^2 - c^2 + 2ab)}{(a^2 - b^2 + c^2 + 2ac)} \\ &= \frac{2S(2S-2c)}{2S(2S-2b)} \\ &= \frac{2(S-c)}{2(S-b)} \\ &= \text{ಒಂಭಾಗ}\end{aligned}$$

**2.17 ಸಮಸ್ಯೆ 3:**  $a+b+c = 2S$  ಆದರೆ,  $S^2 + (S-a)^2 + (S-b)^2 + (S-c)^2 = a^2 + b^2 + c^2$  ಎಂದು ಸಾಧಿಸಿ.

**ಪರಿಹಾರ:**

| ನಂ. | ಹಂತ  | ವಿವರಣೆ   |
|-----|--|--|
| 1   | $\text{ಎಡಭಾಗ} = S^2 + (S^2 + a^2 - 2aS) + (S^2 + b^2 - 2bS) + (S^2 + c^2 - 2cS)$ | ಪ್ರತಿ ಪದವನ್ನು $(a+b)^2$ ಮೂಲಕ ಆಧರಿಸಿ ವಿಸ್ತರಿಸಿ. |
| 2   | $= 4S^2 + a^2 + b^2 + c^2 - 2S(a+b+c)$   |  |
| 3   | $= 4S^2 + a^2 + b^2 + c^2 - 2S \cdot 2S$<br>$= 4S^2 + a^2 + b^2 + c^2 - 4S^2$    | $2S$ ನ್ನ $(a+b+c)$ ಗೆ ಆದೇಶಿಸಿ.                 |
| 4   | $= a^2 + b^2 + c^2 = \text{ಒಲಭಾಗ}$   |  |

**2.17 ಸಮಸ್ಯೆ 4:**  $a+b+c \neq 0$  ಮತ್ತು  $a^3+b^3+c^3=3abc$  ಆದರೆ  $a=b=c$  ಎಂದು ತೋರಿಸಿ. \*

ಪರಿಹಾರ:

| ನಂ. | ಹಂತ   | ವಿವರಣೆ  |
|-----|---|---|
| 1   | $a^3+b^3+c^3-3abc=0$                        |   |
| 2   | $(a+b+c)(a^2+b^2+c^2-ab-bc-ca)=0$           | ನಿತ್ಯ ಸಮೀಕರಣ                                  |
| 3   | $a^2+b^2+c^2-ab-bc-ca=0$                    | $a+b+c \neq 0$ ಎಂದು ಹೊಟ್ಟಿದೆ                  |
| 4   | $2a^2+2b^2+2c^2-2ab-2bc-2ca=0$              | 2 ರಿಂದ ವರಡೂ ಕಡೆ ಗುಣಿಸಿ                        |
| 5   | $a^2+b^2+c^2 + a^2+b^2+c^2-2ab-2bc-2ca=0$   | ಪದಗಳ ಪುನರ್ಜೋಂಡಣೆ                              |
| 6   | $a^2-2ab+b^2 + b^2-2bc+c^2 + c^2-2ca+a^2=0$ | ಪದಗಳ ಪುನರ್ಜೋಂಡಣೆ                              |
| 7   | $(a-b)^2+(b-c)^2 +(c-a)^2=0$                | $(a-b)^2$ ಸೂತ್ರ                               |
| 8   | $(a-b)=0, (b-c) =0, (c-a)=0$                | 3 ಧನ ಸಂಖ್ಯೆಗಳ ಮೊತ್ತ 0 ಆದರೆ ಪ್ರತಿಯೊಂದೂ ಸೊನ್ನು. |